

ಚೆಫ್ನ್ಯ

1 ಚೆಫ್ನ್ಯನಿಗೆ ಯೆಹೋವನು ಕೊಟ್ಟ ಸಂದೇಶ. ಅಮೋನನ ಮಗನಾದ ಯೋಹೋಯನು ಯೀಹೂದ ಪ್ರಾತ್ಯದ ಅರಸನಾಗಿದ್ದಾಗ ಈ ಸಂದೇಶವು ಅವನಿಗೆ ದೊರಿತು. ಚೆಫ್ನ್ಯನು ಕೊಷನ ಮಗನು; ಕೊಷನು ಗೆದಲ್ಯನ ಮಗನು; ಗೆದಲ್ಯನು ಅಮಯನ ಮಗನು; ಅಮಯನು ಹಿಜ್ಜೋಯನ ಮಗನು.

ಜನರಿಗೆ ನ್ಯಾಯ ತೀರಿಸುವ ಯೆಹೋವನ ದಿನ

² ಯೆಹೋವನು ಹೇಳುವದೇನೆಂದರೆ, “ಭೂಲೋಕ ದಲ್ಲಿರುವದೆಲ್ಲವನ್ನು ನಾನು ನಾಶಮಾಡುತ್ತೇನೆ. ³ ಲೋಕದೊಳಗಿರುವ ಎಲ್ಲಾ ಮನವ್ಯರನ್ನೂ ಪ್ರಾಣಿಗಳನ್ನೂ ಆಕಾಶದಲ್ಲಿರುವ ಎಲ್ಲಾ ಪಕ್ಷಿಗಳನ್ನೂ ನೀರಿನಲ್ಲಿರುವ ಎಲ್ಲಾ ಮೀನುಗಳನ್ನೂ ನಾನು ನಾಶಮಾಡುವೆನು. ಎಲ್ಲಾ ದುಷ್ಪಜನರನ್ನೂ ಮತ್ತು ಅವರನ್ನು ಪಾಪಕ್ಕೆ ನಡಿಸುವ ಎಲ್ಲಾ ವಸ್ತುಗಳನ್ನೂ * ನಾನು ನಾಶಮಾಡುವೆನು. ಭೂಮಿಯ ಮೇಲಿರುವ ಎಲ್ಲಾ ಜನರನ್ನೂ ನಿಮೂರಲ ಮಾಡುವೆನು.” ಈ ವಿವರಗಳನ್ನು ಯೆಹೋವನು ತಿಳಿಸಿದನು.

⁴ ಯೆಹೋವನು ಹೇಗೆ ನುಡಿದನು: “ನಾನು ಯೀಹೂದವನ್ನೂ, ಜಿರುಸಲೇಮಿನಲ್ಲಿ ವಾಸಿಸುವ ಜನರನ್ನೂ ದಂಡಿಸುವೆನು. ಬಾಳಣ ಪ್ರಾಜೀಯ ಪ್ರತಿಯೊಂದು ಬಿಹ್ವೆಯನ್ನೂ ಅದನ್ನು ಪ್ರಾಜಿಸುವ ಪ್ರರೋಹಿತರನ್ನೂ ಮತ್ತು ಯಾವ ಜನರು ತಮ್ಮ ಮಾಜೀಗಿಯ ಮೇಲೆ ಹಕ್ಕಿತಕ್ಕತ್ತಗಳನ್ನು ಆರಾಧಿಸುತ್ತಾರೋ ನಾನು ಅವರನ್ನು ನಿಮೂರಲ ಮಾಡುತ್ತೇನೆ. ಜನರು ತಮ್ಮ ಸುಳ್ಳುಪ್ರರೋಹಿತರನ್ನೂ ಮರಿತುಬಿಡುವರು. ಕೆಲವರು ತಮ್ಮನ್ನು ನನ್ನ ಆರಾಧಕರೆಂದು ಹೇಳಿಕೊಳ್ಳುವರು. ಅದರೆ ಈಗ ಅವರು ಸುಳ್ಳುದೇವರಾದ ಮಲ್ಕಾಮನನ್ನು ಆರಾಧಿಸುತ್ತಾರೆ. ಅಂಥವರನ್ನು ಅವರ ಸ್ಥಳಗಳಿಂದ ತೆಗೆದು ಹಾಕುವೆನು. ಕೆಲವರು ಯೆಹೋವನಾದ ನನ್ನಿಂದ ತೊಲಗಿ ಹೋದರು. ನನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟರು. ಅವರು

ಯೆಹೋವನನ್ನು ಸಹಾಯಕ್ಕಾಗಿ ಬೇಕುವಂತದ್ದನ್ನು ನಿಲ್ಲಿಸಿದರು. ಅವರನ್ನು ನಾನು ಅವರ ಸ್ಥಳಗಳಿಂದ ತೆಗೆದುಹಾಕುವೆನು.”

⁷ ದೇವರಾದ ಯೆಹೋವನ ಸನ್ನಿಧಿಯಲ್ಲಿ ಮಾರ್ಪಾನವಾಗಿರಿ, ಯಾಕೆಂದರೆ ಯೆಹೋವನು ಜನರಿಗೆ ನ್ಯಾಯ ತೀರಿಸುವ ದಿನವು ಹತ್ತಿರವಾಯಿತು. ಯೆಹೋವನು ತನ್ನ ಯಜ್ಞವನ್ನು ತಯಾರುಮಾಡಿ ತನ್ನ ಅಮಂತ್ರತರನ್ನು ಸಿದ್ಧಾಗಿರಲು ಹೇಳಿದ್ದಾನೆ.

⁸ “ಯೆಹೋವನ ಯಜ್ಞದ ದಿನದಲ್ಲಿ ನಾನು ರಾಜಕುಮಾರರನ್ನೂ ಇತರ ನಾಯಕರುಗಳನ್ನೂ ಶಿಕ್ಷಿಸುವೆನು. ಪರದೇಶದ ಬಕ್ಷಿಯನ್ನು ತೊಟ್ಟಕೊಳ್ಳುವ ಪ್ರತಿಯೊಬ್ಬರನ್ನೂ ನಾನು ಶಿಕ್ಷಿಸುವೆನು. ⁹ ಆ ಸಮಯದಲ್ಲಿ ಹೊಸ್ತಿಲನ್ನು ಹಾರಿ ತಮ್ಮ ಒಡಿಯರ ಮನೆಯನ್ನು ತಮ್ಮ ಸುಳ್ಳುಪೋನಸ, ಹಿಂಸಿಗಳಿಂದ ತುಂಬಿರುವರನ್ನು ಶಿಕ್ಷಿಸುತ್ತೇನೆ” ಎಂದು ಯೆಹೋವನು ಸುಡಿಯುತ್ತಾನೆ.

¹⁰ ಯೆಹೋವನು ಇನ್ನೂ ಹೇಳುವದೇನೆಂದರೆ, “ಆ ಸಮಯದಲ್ಲಿ ಜಿರುಸಲೇಮಿನ ಮೀನು ಬಾಗಿಲಲ್ಲಿ ಜನರು ಸಹಾಯಕ್ಕಾಗಿ ವೋರೆಯಿಡುವರು. ನಗರದ ಇತರ ಕಡೆಗಳಿಂದ ಜನರು ರೋಧಿಸುವರು. ನಗರದ ಸುತ್ತಲೀರುವ ಬೆಟ್ಟಗಳಲ್ಲಿ ನಾಶಗಾಗುವ ಶಬ್ದವನ್ನು ಜನರು ಹೇಳುವರು. ¹¹ ನಗರದ ಕೆಳಿನ ಭಾಗದಲ್ಲಿರುವರೇ, ನೀವು ಅಳುವಿರಿ. ಯಾಕೆಂದರೆ ನಿಮ್ಮಲ್ಲಿರುವ ಧರಿಕರೂ ವ್ಯಾಪಾರಸ್ಥರೂ ನಾಶಗಾಗುವರು.

¹² “ಆ ಸಮಯಗಳಲ್ಲಿ ನಾನು ದೀಪವನ್ನು ಹಕ್ಕಿ ಜಿರುಸಲೇಮಿನಲ್ಲಿ ಹುಡುಕಾಡುವೆನು. ತಮ್ಮ ಸ್ವಂತ ರೀತಿಯಲ್ಲಿ ನಡಿದು ತ್ವರಿತಾಗಿರುವ ಜನರನ್ನೂ ಕಂಡುಹೊಳ್ಳುವೆನು. ಅವರು ಹೇಳುವದೇನೆಂದರೆ, ‘ಯೆಹೋವನು ಏನೂ ಮಾಡುವುದಿಲ್ಲ, ಅವನು ಸಹಾಯವನ್ನೂ ಮಾಡುವುದಿಲ್ಲ’; ಅಂಥವರನ್ನೂ ನಾನು ಹಿಡಿದು ಶಿಕ್ಷಿಸುವೆನು. ¹³ ಆಗ ಇತರ ಜನರು ಬಂದು ಅವರ ಬಳ್ಳಯಿವನ್ನು ಸುಲುಕೋಂಡು ಅವರ ಮನೆಯನ್ನು ನಾಶಮಾಡುವರು. ಆ ಸಮಯಗಳಲ್ಲಿ ಮನೆಕಟ್ಟಿದ ಜನರು ಅದರಲ್ಲಿ ವಾಸ ಮಾಡುವದಿಲ್ಲ.

ದೂಕ್ಕಿ ತೋಟವನ್ನು ನೆಟ್ಟಪರು ಅದರ ಹಳ್ಳಿನ ರಸವನ್ನು ಕುಡಿಯುವುದಿಲ್ಲ. ಬೇರೆಯವರು ಅದನ್ನು ಪಡೆ ಕೊಳ್ಳುವರು.”

¹⁴ ಯಿಹೋವನ ನ್ಯಾಯತೀರ್ಥಿನ ದಿನವು ಬೇಗನೇ ಬರುತ್ತದೆ; ಅತ್ಯಂತ ವೇಗವಾಗಿ ಬರುತ್ತದೆ. ಆ ದಿನದಂದು ಜನರು ಬಹಳವಾಗಿ ದೃಷ್ಟಿಸುವರು. ಧೈಯರ್ ಶಾಲಿಗಳಾದ ಸ್ನೇಹಿರರೂ ಅಳುವರು. ¹⁵ ಯಿಹೋವನು ತನ್ನ ಕೋಪವನ್ನು ಆ ದಿವಸದಲ್ಲಿ ತೋರಿಸುವನು. ಆ ದಿವಸಗಳಲ್ಲಿ ಮಹಾ ಸಂಕಟಗಳಿರುವದು. ಅದು ನಾಶನದ ದಿವಸ ಗಳಾಗಿರುವು. ಆ ದಿವಸವು ಕರ್ತೃಲು, ಕಾಮುಗಿಲು ಕವಿದ ಬಿರುಗಳಿಯ ದಿವಸವಾಗಿರುವದು. ¹⁶ ಅದು ಒಂದು ಯಾಧ್ಯದ ದಿವಸದಂತಿರುವದು; ಎಲ್ಲೆಲ್ಲಾ ಹೊಂಱು, ತುಕ್ಕಾರಿಗಳ ಧ್ವನಿಗಳನ್ನು ಜನರು ಬುರುಜು, ಕೊತ್ತಲಗಳಿಂದ ಕೇಳಿಸಿಕೊಳ್ಳುವರು.

¹⁷ ಯಿಹೋವನು ಹೇಳುವದೇನೇಂದರೆ, “ಜನರ ಜೀವನವನ್ನು ನಾನು ಬಹು ಕಷ್ಟಕರವಾಗಿ ಮಾಡುವೇನು. ಅವರು ಕಾರುಡರಂತೆ ಅತಿತ್ವ ಕೊಳಳಾಡುವರು. ತಾವು ಎತ್ತ ಹೋಗುತ್ತಿದ್ದಾರೆಂದು ಅವರಿಗೆ ತಿಳಿಯಿದು. ಯಾಕೆಂದರೆ ಯಿಹೋವನಿಗೆ ವಿರುದ್ಧವಾಗಿ ಪಾಪ ಮಾಡಿದ್ದಾರೆ. ಅನೇಕ ಮಂದಿ ಕೊಲ್ಲಿಲ್ಪಡುವರು. ಅವರ ರಕ್ತಪು ಭೂಮಿಗೆ ಸುರಿಯಲ್ಪಡುವದು. ಅವರ ಹೇಣಗಳು ಮುಲದ ಹಾಗೆ ನೆಲದಲ್ಲಿ ಬೀಳುವವು. ¹⁸ ಅವರ ಬೆಳ್ಳಿ ಬಂಗಾರಗಳು ಅವರ ಸಹಾಯಕ್ಕೆ ಬಾರವು. ಆ ಸಮಯದಲ್ಲಿ ಯಿಹೋವನು ಕೋವಾಗ್ನಿಯಿಂದ ತುಂಬಿದವ ನಾಗು ಯಿಹೋವನು ಇಡೀ ಪ್ರಪಂಚವನ್ನೇ ನಾಶ ಮಾಡುವನು. ಭೂಮಿಯ ಮೇಲಿರುವ ಪ್ರತಿಯೋಭ್ಯ ನನ್ನ ಯಿಹೋವನು ಸಂಪೂರ್ಣವಾಗಿ ನಾಶ ಮಾಡುವನು.”

ಜನರ ಜೀವಿತವನ್ನು ಮಾರ್ಪಡಿಸಲು ದೀವರ ಕರೆ

2 ನಾಚಿಕೆಗಟ್ಟಪರೇ, ನಿಮ್ಮ ಜೀವಿತವನ್ನು ಬದಲಾಯಿಸಿರಿ. ² ನೀವು ಒಣಿ, ಸತ್ಯ ಹೂವಿನೋಽಂದಿಯಾಗುವ ಮೌರ್ಯ ಮೇಲೆ ನಿಮ್ಮ ಜೀವಿತವನ್ನು ಮಾರ್ಪಡಿಸಿರಿ. ಬಿಸಿಲೀರಿದಾಗ ಹೂಪು ಬಾಡಿಹೋಗಿ ಒಣಗುತ್ತದೆ. ಅದೇ ಪ್ರಕಾರ ಯಿಹೋವನು ತನ್ನ ಕೋಪವನ್ನು ಪ್ರದರ್ಶಿಸುವಾಗ ನೀವು ಹಾಗೆ ಆಗುವಿರಿ. ಅದುದರಿಂದ ಯಿಹೋವನೆ ಕೋಪದ ದಿನವು ನಿಮ್ಮ ಜೀವಿತವನ್ನು ಬದಲಾಯಿಸಿರಿ. ³ ದೀನರೇ, ಯಿಹೋವನು ಬಳಿಗೆ ಬಸ್ತಿ. ಅವನ ನಿಯಮಗಳಿಗೆ ಒಳಗಾಗಿ, ಖಚಿತದನ್ನು ಮಾಡಿರಿ, ದೀನರಾಗಿ. ಯಿಹೋವನು ತನ್ನ ಕೋವಾಗ್ನಿಯನ್ನು ಪ್ರದರ್ಶಿಸುವ ದಿವಸದಲ್ಲಿ ನೀವು ರಕ್ಷಿಸಲ್ಪಡಬಹುದು.

ಜ್ಯೋಲರ ಸೇರಿಯವರನ್ನು ಯಿಹೋವನು ತಿಕಿಸುವನು

⁴ ಗಾಜದಲ್ಲಿ ಯಾರೂ ಉಳಿಯರು. ಅಷ್ಟೇಲೋನ್ ನಾಶವಾಗುವದು. ಮಧ್ಯಾತ್ಮದೊಳಗಾಗಿ ಅಷ್ಟೋದನ್ನು ಬಿಟ್ಟುಹೋಗುವಂತೆ ಬಲವಂತ ಮಾಡಲಾಗುವುದು. ಎಕ್ಕೂನ್ ಸಿಜಾನವಾಗುವದು. ⁵ ಫೆಲಿಷ್ಟಿಯ ಜನರೇ, ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರೇ, ಯಿಹೋವನು ನಿಂದ ಬಂದ ಸಂದೇಶ ನಿಮುಗಾಗಿಯೇ. ಕಾನಾನ್ ದೇಶವೇ, ಪಾಲೀಸ್ತೀನ್ ದೇಶವೇ, ನೀವು ನಾಶಗೊಳ್ಳುವಿರಿ. ನಿಮ್ಮಲ್ಲಿ ಯಾರೂ ವಾಸಿಸರು. ⁶ ಕರಾವಳಿಯಲ್ಲಿ ರುವ ನಿಮ್ಮ ಪ್ರಾರ್ಥನೆ ಕುರುಬರಿಗೆ ತಮ್ಮ ಕುರಿಗಳನ್ನು ಮೇಲಿಯಾಗುವ ಬಯಲಾಗುವದು. ⁷ ಆ ದೇಶವು ಯಿಹೋದದಲ್ಲಿ ಅಳಿದುಳಿದವರಿಗೆ ಆಗುವದು. ಯಿಹೋದದದಲ್ಲಿ ರುವ ಜನರನ್ನು ಯಿಹೋವನು ನೆನಪು ಮಾಡುವನು. ಅವರು ಸೇರಿಯಾಳಾಗಿ ಅನ್ನದೇಶದಲ್ಲಿ ರುವ ಅವರನ್ನು ಮಿಂದಕ್ಕೆ ತರುವನು. ಆಗ ಯಿಹೋದದ ಜನರು ಆ ಬಯಲಿನಲ್ಲಿ ತಮ್ಮ ಕುರಿ ಮಂದಿಗಳನ್ನು ಮೇಲಿಯಾಗುವರು. ಸಾಯಂ ಕಾಲ ಬರಿದಾದ ಅಷ್ಟೇಲೋನಿನ ಮನಿಗಳಲ್ಲಿ ತಂಗುವರು.

⁸ ಯಿಹೋವನು ಇಂತೆನ್ನತ್ತಾನೆ, “ಮೋವಾಬ್ಯರೂ ಅಮೋನ್ಯರೂ ಏನು ಮಾಡಿದ್ದಾರೆಂದು ನನಗೆ ಗೊತ್ತಿದೆ. ಅವರು ನನ್ನ ಜನರನ್ನೂ ಕೆಣಿಕಿದರು. ಅವರ ಪ್ರದೇಶಗಳನ್ನು ಎಳಿಮೆಕೊಂಡು ತಮ್ಮ ರಾಜ್ಯಗಳನ್ನು ವಿಸ್ತರಿಸಿದರು. ⁹ ನನ್ನ ಜೀವದಾಣಿ, ಮೋವಾಬ್ಯರೂ ಅಮೋನ್ಯ ಸ್ಥರೂ ಸೋದೋಮ್ ಗೊಮೋರ್ ದರದವರಂತೆ ನಾಶವಾಗುವರು. ನಾನು ಸರ್ವಶಕ್ತಿನಾದ ಜ್ಯೋಲರ ದೇವರಾಗಿರುವೇನು. ನಾನು ವಾಗ್ಧಾನ ಮಾಡುವದೇನೇಂದರೆ, ಆ ರಾಜ್ಯಗಳೂ ಸಂಪೂರ್ಣವಾಗಿ ನಾಶವಾಗುವು. ಅವರ ಭೂಮಿಯು ಕಳೆಗಳಿಂದ ತುಂಬಿ ಹೋಗುವು. ಮೃತ್ಯು ಸಮುದ್ರದಲ್ಲಿ ಲಂಬಣ ಹೇಗೆ ತುಂಬಿರುತ್ತಿದೋ, ಅದೇ ರೀತಿಯಾಗಿ ಅವರ ದೇಶವು ಉಪ್ಪಿನಿಂದ ತುಂಬಿರುವು. ನನ್ನ ಜನರಲ್ಲಿ ಉಳಿದವರು ಅವರ ದೇಶವನ್ನೂ ಅಲ್ಲಿ ಉಳಿದಿರುವ ವಸ್ತುಗಳನ್ನೂ ತಮ್ಮ ವಶವಾಡಿಕೊಳ್ಳುವರು.”

¹⁰ ಸರ್ವಶಕ್ತಿನಾದ ಯಿಹೋವನು ಜನರನ್ನು ಮೋವಾಬ್ಯರು ಮತ್ತು ಅಮೋನ್ಯರು ಕೂರಿರವಾಗಿ ಕಂಡು ಅವರನ್ನು ಪರಿಹಾಸ್ಯ ಮಾಡಿದ್ದರಿಂದಲೂ, ಅವರು ತುಂಬಾ ಅಹಂಕಾರದಿಂದ ತುಂಬಿದ್ದರಿಂದಲೂ ಈ ಸಂಗೀಗಳು ಅವರಲ್ಲಿ ನೆರವೇರುವದು. ¹¹ ಅವರು ಯಿಹೋವನಿಗೆ ಭಯಪಡುವರು. ಯಾಕೆಂದರೆ ಆತನು ಅವರ ದೇವರುಗಳನ್ನು ನಾಶಮಾಡಿದ್ದಾನೆ. ಆಗ ದೂರದಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸುವರು. ¹² ಇಂಥೀ ಯಿಹೋವ್ಯದ ಜನರೇ, ಇದರಲ್ಲಿ ನೀವು

సేరిరువిరి. యీహోవన కెత్తియు నిమ్మ జనరే ల్లరన్న కోల్లువదు.¹³ దేవచు అమీలీ ఉత్తరక్కే ముఖమాడి ఆజ్ఞారవన్న తిథిసువను. అవను సినేవే పెట్టణవన్న తిథిసీదాగ అదు నిజనవాద మరు భూమియాగువదు.¹⁴ అమీలీ ఆ కాళుబిద్ద సగర దలీ కాడు ప్రాణిగళూ కురిగళూ వాసమాడువపు. కాగేగళూ, గూబేగళూ పెట్టణద స్టోభగళ మేలీ కుళితుకోండు ఒందన్నొందు కశెయువపు. బాగిల హోస్తిలలీ కాగేగళు, కుళితుకోళ్లువపు. కరీ పెట్టి గళు నిజనవాద మనేగళ మేలీ కుళితు కోళ్లువపు.¹⁵ ఈ సినేవేయు సంతోషభరిత నగరి యాగిదే. అదర నివాసిగళు తాపు సురక్షితరాగిదే వేందు తిలిదిద్దారె. సినేవేయు లోకాదలీ అత్యంత మహాత్మపూర్వం స్థలవేందు తిలిదిద్దారె. అపరు బహళ గపచుపుతూరె. అదరే ఆ నగరపు నాశవాగువదు. కాడుమృగగళ హస్తయాగువదు. దాటిహోగువ జనరు, తమ్ము ఆశ్చర్యమయ్యాగువన్న సిట్లు కాకి తలీయాడిసి “ఎంధా దుగంతి” ఎందు ఉద్గరిసువరు.

జీరుసలేమిన భవిత్వ

3 జీరుసలేమీ, నిన్న జనరు దేవపరిగి విరుద్ధ వాగి నడేదరు. ఇతరన్న హింసిసిదరు మత్తు పాపచింద మలీనరాదరు.² నిన్న జనరు నన్న మాతు గళన్న కేళలిల్ల, నన్న భోధసియున్న స్తోరిసలిల్ల. జీరుసలేమో దేవర మేలి భరవసిదలీల్ల. ఆతన బళిగే హోగలిల్ల.³ జీరుసలేమిన నాయకరు గజిసువ సింహదంతే ఇద్దారే, అపర న్యాయాధి పెతిగళు రాత్రి కాలదలీ కురిగళ మేలి బీళువు కహిసిద తోళగళంతిద్దారే. బీళగాగలు, ఇనూ ఉళియువదిల్ల.⁴ అపర ప్రవాదిగిగళ యావాగలూ ఇనూఇన్నలూ కేబ్బగ్గి దొరకువంతే ప్రయుత్తిసిరుత్తారే. అపర యాజకరు పవిత్ర మస్తగళన్న సాధారణ వస్తుగళన్నగి ఉపయోగిసిద్దారే. దేవర నియమగళన్న నీలంకీసిద్దారే.⁵ ఆడరే దేవరు ఇన్నూ ఆ నగరదల్లిద్దానే. అపరిగి ఇన్నూ ఒళ్లీదన్నే మాడుత్తిద్దానే. ఆతను తమ్ము కాయుగళన్న మాడువ వనల్ల తన్న జనరిగి సహాయ మాడుత్తిరుత్తానే. ప్రతి దినపూ సరియాద తీమానమ మాడలు తన్న జనరిగి సహాయ మాడుత్తానే. ఆదరే ఆ దుష్టజనరు తమ్ము దుష్టశెనక్కాగి నాశికిపెట్టిల్ల.

“దేవరు ఇంచేన్నత్తానే, “నాను ఇడి జనాంగగళన్న నాశమాడిద్దానే. అపర బురుజుగళన్న నాశ

మాడి, అపర రస్తేగళలీ యారూ నడేయద కాగి మాడిరుతేనే. అపర నగరగళు నిజనవాగివే. యారూ ఆల్ల వాసమాడువదిల్ల.⁷ నిఎవు ఇదిరింద వార కలీయబేందు ఇదన్నేల్ల హేళుత్తిద్దానే. నిఎను నన్నన్న గౌరవిసి ననగి భయపడబేందు నాను ఈ పివయిగళన్న తిలిసుత్తిద్దానే. నిఎను హిగి మాడువదాదరే నిన్న మనేయు నాశవాగదు. నిఎను నన్న నియమగళన్న అనుసరిసువదాదరే నాను ఆలోచిసిరువ ప్రకార నిన్నన్న తిథిసువదిల్ల.” ఆదరే ఆ దుష్ట జనరు తమ్ము మాగచెన్న బిడే దుష్టశెనదలీయీ ముందుపరియుత్తిద్దారే.

“యీహోవను హిగి హేళుత్తానే: “నన్నన్న కాదు హోందిరి. నిఎవు నన్న న్యాయతేఫిన తనశ కాదు కోందిరి. నాను బేరే జనాంగగళన్న ఇల్లగి కరిదు నిమ్మన్న తిథిసువంచే మాడువ హశ్చ ననగిదే. నిమ్మ మేలీ ననగిరువ సిట్ల తోరిసలు నాను ఆ జనాంగగళన్న ఉపయోగిసువేను. నిమ్మ మేలీ నాను ఎష్టరమట్టిగ్గి కోపగోండిద్దానే ఎందు అపర మూలక నిమగి తిళిదు బరువదు. ఆగ ఇడి దేశపే నాశవాగువదు.⁹ ఆగ నాను ఇతర జనాంగగళవర భాషేయన్న బదలాయిసి దేవరాద యీహోవన నామవన్న ఉశ్శరిసువంతే మాడువేను. అపరెల్లరూ నన్నన్న ఆరాధిసువరు. ఒక్కగ్గి సేరి ఒండే జనాంగవాగి నిన్నన్న ఆరాధిసువరు.¹⁰ ఇధియోవైపుదలీ నదియు ఆచి దచదచరేగూ జనరు బరువరు. నస్సింద జదరి హోగిద్ద జనరు నన్న బళిగే బరువరు. నస్సిన్న ఆరాధిసలు బరువపరు ననగి కాశికిగళన్న తరువరు.

11“ఆగ జీరుసలేమీ, నిన్న జనరు ననగి విరుద్ధ వాగి మాడిద దుష్టకాయిగళిగాగి నిఎను నాబిచే పెడువదిల్ల. యాకేందరే నాను ఆ దుష్ట జనరస్తేల్ల నిమూరిల మాడువేను. అకంకార తుంబిద జనరను నాను తెగిదుబిడువేను. నస్స పవిత్ర, మచ్చతదలీ గపచుప్పువరు యారూ ఇరువదిల్ల.¹² నన్న పెట్టణ దోళగి బరే దీనదరిద్రం వాసమాడువరు. అపర యీహోవన హేసరినలీ భరవసే ఇందువ రాగిరువరు.

13 ఇస్మేలినలీ ఉళిదవరు దుష్ట కాయుగళన్న మాడరు. సుళ్లు హేళువదిల్ల. జనరన్న మోస గొళిసువదిల్ల. అపర కురిగళంతే మేదు విశ్వా, లి తెగిదుకోళ్లువరు. యారూ అపర గొడవగి హోగరు.”

ಸಂತಸದ ಹಾಡು

- ¹⁴ ಜೀರುಸಲೇಮೇ, ಹಾಡುತ್ತಾ ಸಂತೋಹಿಸುತ್ತಿರು. ಇನ್ನೇಲೇ, ಸಂತೋಹದಿಂದ ಅಭ್ಯರಿಸು. ಜೀರುಸಲೇಮೇ, ಸಂತೋಹದಿಂದಿದ್ದ ಉಲ್ಲಾಸಿಸು.
- ¹⁵ ಯಾಕೆಂದರೆ ನಿನ್ನ ಯೆಹೋವನು ನಿನ್ನ ಶಿಕ್ಷೆಯನ್ನು ನಿಲ್ಲಿಸಿದ್ದಾನೆ. ನಿನ್ನ ಪ್ರೀಗಳ ಬಲವಾದ ಬುರುಜು ಗಳನ್ನು ನಾಶಮಾಡಿದ್ದಾನೆ. ಇನ್ನೇಲಿನ ರಾಜನೇ, ನಿನ್ನ ದೇವರು ನಿನ್ನೊಂದಿದ್ದಾನೆ. ನಿನಗೆ ಕೆಟ್ಟಿದ್ದ ಸಂಭವಿಸುತ್ತದೆಂದು ನೀನು ಚಿಂತಿಸದಿರು.
- ¹⁶ ಆ ಸಮಯದಲ್ಲಿ ಜೀರುಸಲೇಮಿಗೆ, “ಬಲ ವಾಗಿರು! ಭಯಪಡದಿರು!” ಎಂದು ಹೇಳಿ ಲಾಗುವುದು.
- ¹⁷ “ನಿನ್ನ ದೇವರಾದ ಯೆಹೋವನು ನಿನ್ನೊಂದಿದ್ದಾನೆ. ಆತನು ರಣಜೀವನು. ನಿನ್ನನ್ನು ರಕ್ಷಿಸಿ ನಿನ್ನ ಮೇಲಿನ ತನ್ನ ಶ್ರೀತಿಯನ್ನು ತೋರ್ಚಿಸಿ ವನು. ನಿನ್ನೊಂದಿಗೆ ಎಷ್ಟು ಸಂತೋಹದಲ್ಲಿರುವ

ನಂದು ತೋರಿಸುವನು. ನಿನ್ನೊಂದಿಗೆ ನಗಾಡುತ್ತಾ ಹಣಿಸುವನು.”

- ¹⁸ “ನಿನ್ನ ನಾಬಿಕೆಯನ್ನು ತೆಗೆದುಬಿಡುವನು. ನಿನ್ನನ್ನು ಹಿಂಸಿಸುವ ಜನರನ್ನು ನಿಲ್ಲಿಸುವನು.
- ¹⁹ ಆ ಸಮಯದಲ್ಲಿ, ನಿನಗೆ ಕೇಡು ಮಾಡುವವರನ್ನು ಶಿಕ್ಷಿಸುವನು. ಗಾಯಗೊಂಡಿರುವ ನಿನ್ನ ಜನರನ್ನು ರಕ್ಷಿಸುವನು. ತಮ್ಮ ದೇಶದಿಂದ ದೂರಕ್ಕೆ ಜದರಿ ಸಲ್ಪಟ್ಟ ಜನರನ್ನು ನಾನು ಹಿಂದಕ್ಕೆ ಕರಕೊಂಡು ಬರುವೆನು. ನಾನು ಅವರನ್ನು ಪ್ರಸಿದ್ಧಿ ಪಡಿಸುವನು. ಎಲ್ಲಾ ಜನರು ಅವರನ್ನು ಹೊಗಳುವರು.
- ²⁰ ಆಗ ನಿಮ್ಮೆಲ್ಲರನ್ನು ನಾನು ಹಿಂದಕ್ಕೆ ಕರೆತರುವೆನು. ನಿನ್ನನ್ನು ಪ್ರಸಿದ್ಧಿ ಪಡಿಸುವನು. ಎಲ್ಲಾ ಜನರು ನಿನ್ನನ್ನು ಹೊಗಳುವರು. ನಿನ್ನ ಕಣ್ಣಿದುರಿಗೇ ಸೆರೆ ಹಿಡಿದವರನ್ನು ಕರೆತರಬಾಗ ಹಾಗೆ ಆಗುವದು” ಎಂದು ದೇವರಾದ ಯೆಹೋವನು ಅನ್ನತ್ತಾನೆ.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>